

Date: July 21, 2021

To,

The Deputy Manager
Department of Corporate Services,
BSE Limited
Floor 25, P.J Towers,

The Manager
National Stock Exchange of India Limited
Exchange Plaza, Plot No. C/1, G Block,
Bandra Kurla Complex, Bandra East,

 Dalal Street, Mumbai – 400 001
 Mumbai – 400 051

 Scrip Code: 532784
 Scrip Code: SOBHA

Dear Sir / Madam,

Sub: Submission of Newspaper Advertisement pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015 (Listing Regulations).

Please find attached the copy of Newspaper Advertisement published by the Company on July 21, 2021 in 'Financial Express', English Newspaper and 'Prajavani', Kannada Newspaper, with respect to Notice of Annual General Meeting, E-Voting Information and Book Closure.

Kindly take the aforesaid information on record in compliance of SEBI (Listing Obligations and Disclosure Requirements), Regulations 20 15.

Thanking you.

Yours sincerely,

FOR SOBHA LIMITED

VIGHNESHWAR G B

COMPANY SECRETARY AND COMPLIANCE OFFICER

Name of the Scheme / Plan / Options

MUTUAL

Amount of Face Value

B

the Companies Act, 2013 ("the Act").

the IEPF pursuant to the Rules.

Date : July 19, 2021

Place: Bengaluru

HDFC Asset Management Company Limited A Joint Venture with Standard Life Investments CIN: L65991MH1999PLC123027

Registered Office: HDFC House, 2nd Floor, H.T. Parekh Marg, 165-166, Backbay Reclamation, Churchgate, Mumbai - 400 020. Phone: 022 66316333 • Toll Free Nos: 1800-3010-6767 / 1800-419-7676 Fax: 022 22821144 • e-mail: hello@hdfcfund.com • Visit us at: www.hdfcfund.com

NOTICE

NOTICE is hereby given that HDFC Trustee Company Limited, the Trustee to HDFC Mutual Fund ("the Fund") has approved the following Distribution under Income Distribution cum Capital Withdrawal ("IDCW") Options in the below-mentioned Scheme / Plan / Options of the Fund and has fixed Monday. July 26, 2021 (or the immediately following Business Day, if that day is not a Business Day) as the Record Date for the same:

NAV as on

name of the contine? Fran 7 options	July 19, 2021 (₹ per unit)	Distribution (₹ per unit)	(₹ per unit)
Plan launched under HDFC Fixed Maturity	y Plans ("FMP") - Se	ries 41:	
HDFC FMP 1124D June 2018 (1) - Regular Option - Normal IDCW Option	12.8559		10,0000
HDFC FMP 1124D June 2018 (1) - Direct Option - Normal IDCW Option	12.9710	Entire Distributable	
HDFC FMP 1124D June 2018 (1) - Regular Option - Quarterly IDCW Option	10.0479	Surplus [#]	10.0000
HDFC FMP 1124D June 2018 (1) - Direct Option - Quarterly IDCW Option	10.0480		

The entire distributable surplus at the time of maturity (i.e. on the Record Date) shall be distributed.

Pursuant to the Distribution, the NAV of the IDCW Option(s) of the above Plan would fall to the extent of such distribution and statutory levy, if any.

Amount will be paid, net of applicable tax deducted at source (TDS), to those Unit holders / Beneficial Owners whose names appear in the Register of Unit holders maintained by the Fund / Statements of Beneficial Ownership maintained by the Depositories, as applicable, under the IDCW Option(s) of the aforesaid Plan on the Record Date.

Unit holders who have opted to receive payout by way of physical instruments may experience delays on account of delivery constraints on the courier / postal services arising out of the unprecedented COVID-19 situation. Such Unit holders are advised to opt for payout through electronic mode(s) at the earliest due to the inherent benefits of such mode(s) such as convenience of the credit of the distribution proceeds into their bank account directly as also avoiding loss of payment instruments in transit or fraudulent encashment. Please arrange to send us a copy of a cancelled cheque of your bank account to have the electronic payout mode enabled.

Intimation of any change of address / bank details should be immediately forwarded to the Investor Service Centres of the Fund (for units held in non-demat form) / Depository Participant (for units held in demat form).

In view of individual nature of tax consequences, each investor should seek appropriate advice.

For HDFC Asset Management Company Limited (Investment Manager to HDFC Mutual Fund)

Place: Mumbai Authorized Signatory Date : July 20, 2021

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

TV18 Broadcast Limited

CIN: L74300MH2005PLC281753

Regd. Office: First Floor, Empire Complex, 414, Senapati Bapat Marg, Lower Parel, Mumbai 400013. Tel: +91 22 6666 7777/ 4001 9000 Web: www.nw18.com | Email: investors.tv18@nw18.com

EXTRACT OF UNAUDITED CONSOLIDATED FINANCIAL RESULTS FOR THE QUARTER ENDED 30[™] JUNE, 2021

(₹ in lakh, except per share data)

Particulars	Quarter ended 30th June, 2021	Quarter ended 30th June, 2020	
Value of Sales and Services	1,34,300	89,908	
Goods and Services Tax included in above	18,802	12,315	
Revenue from Operations	1,15,498	77,593	
Profit/ (Loss) for the period before Tax	18,249	370	
Profit/ (Loss) for the period after Tax *	16,244	188	
Total Comprehensive Income for the period (after tax)	16,754	802	
Paid up Equity Share Capital, Equity Shares of ₹ 2 each	34,287	34,287	
Other Equity excluding Revaluation Reserve **			
Earnings per Equity Share (Face value of ₹ 2 each) (Not Annualised)			
1- Basic (₹)	0.58	0.01	
2- Diluted (₹)	0.58	0.01	

- Includes Non-Controlling Interest
- ** Reserves excluding revaluation reserve for the year ended as on 31" March, 2021 was ₹3,84,846 lakh.

Notes:

- The Audit Committee has reviewed the above results and the Board of Directors has approved the above results and it's release at their respective meetings held on 20th July, 2021. The Statutory Auditors of the Company have carried out a Limited Review of the aforesaid results.
- 2 Additional information on Unaudited Standalone Financial Results is as follows:

(₹ in lakh)

Particulars	Quarter ended 30th June, 2021	Quarter ended 30 th June, 2020	
Value of Sales and Services	31,563	26,982	
Goods and Services Tax included in above	4,673	3,990	
Revenue from Operations	26,890	22,992	
Profit/ (Loss) for the period before Tax	2,830	(1,684)	
Profit/ (Loss) for the period after Tax	2,121	(1,684)	
Total Comprehensive Income for the period (after tax)	2,396	(1,498)	

The above is an extract of the detailed format of Standalone and Consolidated Financial Results for the guarter ended 30° June, 2021 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Standalone and Consolidated Financial Results for the said guarter ended 30th June, 2021 are available on the Stock Exchange websites (www.bseindia.com/ www.nseindia.com) and Company's website (www.nw18.com).

For TV18 Broadcast Limited

Sd/-

Date: 20th July, 2021 Chairman

OSBI

Networking & Communication Dept., State Bank Global IT Centre, Main Building, Sector 11, CBD Belapur, Navi Mumbai - 400 614.

CORRIGENDUM-2

Please refer to RFP No.SBI/GITC/NW&C/21-22/775 dated 25.06.2021 Request for proposal for procurement of Dedicated Internet Leased line (ILL) connectivity with DDoS scrubbing services and high availability at Data Centres. Corrigendum dated 19.07.2021 can be accessed under Procurement news at Bank's website https://www.sbi.co.in or https://bank.sbi or e-Procurement agencyportal https://etender.sbi/SBI/ Sd/- Deputy General Manager Place: Navi Mumbai Date: 21.07.2021 (Networking & Communication Dept.)



Sumedha Fiscal Services Ltd. CIN: L70101WB1989PLC047465

Registered Office: 6A. Geetanjali, 8B, Middleton Street, Kolkata - 700071 Tel: 91 33 2229 8936 Fax: 033 22264140

E-mail: investors@sumedhafiscal.com Website: www.sumedhafiscal.com

Transfer of Equity Shares to the Investor Education and Protection Fund Authority

Members are hereby informed that in terms of Section 124(6) of the Companies Act, 2013, read with Investor Education and Protection Fund Authority (Accounting, Audit, Transfer and Refund) Rules, 2016 (as amended). Equity Shares of the Company, in respect of which dividend entitlements have remained unclaimed or unpaid for seven consecutive years or more, are required to be transferred by the Company to the Investor Education and Protection Fund (IEPF) of the Government

Unclaimed or unpaid dividend up to the year ended 31st March, 2013 has been transferred by the Company to the IEPF within the statutory time period and such dividend from the year ended 31st March, 2014 is presently lying with the Company. The Company has issued individual notices dated 19-Jul-21 to the concerned shareholders with details of Unpaid Dividends for last 7 (seven) years requesting them to claim

Request / Claims should reach Maheshwari Datamatics Pvt. Ltd. (MDPL) 23, R. N. Mukherjee Road, 5th Floor, Kolkata - 700001. Phone: 033-2248-2248, 2243-5029; Fax: 033-22484787; Mail ID mdpldc@yahoo.com, Registrar and Share Transfer Agent of the Company by 5th October, 2021 (vide MCA Notification dated 13-Oct-17). The details of the concerned Members and the shares for transfer to the

EPF are available on the Company's website www.sumedhafiscal.com under the section "Investors". In the event valid claim is not received by MDPL by aforesaid date, the Company shall be compelled to transfer/transmit the shares to IEPF Authority, without further notice, pursuant to the said Rules. Once these shares are transferred/ transmitted to the IEPF by the Company, such shares may be claimed by the concerned Members only from the IEPF Authority by following the procedure prescribed under the aforementioned Rules.

Clarification on this matter, if required, may be sought from MDPL by sending email at mdpldc@yahoo.com or by calling them at telephone nos. 033-22482248, 2243-5029. This Notice is published pursuant to the provisions of the IEPF Authority (Accounting, Audit, Transfer and Refund)

For Sumedha Fiscal Services Ltd.

Dhwani Fatehpuria

Place: Kolkata Dated: July 20, 2021

Rules, 2016.

Company Secretary & Compliance Officer



For UNITED BREWERIES LIMITED

Senior Vice President - Legal & Company Secretary

GOVIND IYENGAR

SOBHA LIMITED CIN: L45201KA1995PLC018475 Regd. Office: SOBHA, Sarjapur Marathahalli Outer Ring Road (ORR), Devarabisanahalli, Bellandur Post, Bangalore - 560 103. Ph: +91-80-49320000, Fax: +91-80-49320444 email: investors@sobha.com | website: www.sobha.com

NOTICE OF 26TH ANNUAL GENERAL MEETING, E-VOTING INFORMATION AND RECORD DATE/BOOK CLOSURE

NOTICE is hereby given that the 26th Annual General Meeting (AGM) of the members of the Company will be held on Friday, the 13th day of August 2021 at 3.00 p.m. (IST) through Video Conferencing (VC) facility /Other Audio-Visual Means (OAVM), to transact the business as set out in the Notice of AGM. In accordance with the General Circular issued by the Ministry of Corporate Affairs dated January 13, 2021 read with general circulars dated May 05, 2020, April 08, 2020 and April 13, 2020 (collectively referred to as MCA Circulars) and Securities and Exchange Board of India (SEBI) Circular dated January 15, 2021 read with Circular dated May 12, 2020, the Annual Report 2020-21, containing the Notice of Annual General Meeting is / being despatched through electronic mode by Link Intime India Private Limited on 20th July, 2021 to those Members whose e-mail addresses are registered with the Company or Registrar & Transfer Agent and Depositories. The requirement of sending physical copies of the Notice of the AGM has been dispensed with vide MCA Circulars and the SEBI Circulars.

The Annual Report 2020-21 of the Company, inter alia, containing the Notice setting out the ordinary business and special business proposed to be transacted at the meeting and the Explanatory Statement of the 26th AGM is available on the website of the Company at www.sobha.com and on the websites of the Stock Exchanges viz, www.bseindia.com and www.nseindia.com. A copy of the same is also available on the website of Link Intime India Private Limited i.e. https://instavote.linkintime.co.in.

The Members are requested to refer the AGM notice, for instructions for attending the AGM through VC / OAVM.

Remote e-Voting:

In compliance with Section 108 of the Companies Act, 2013 (the Act) read with Rule 20 of the Companies (Management and Administration) Rules, 2014, as amended from time to time, the Secretarial Standard on General Meetings (SS-2) issued by the Institute of Company Secretaries of India and Regulation 44 of the SEBI (Listing Obligations and Disclosure Requirements) Regulations, 2015, the Company is providing to its Members the facility of remote e-Voting before as well as during the AGM in respect of the business to be transacted at the AGM and for this purpose, the Company has appointed Link Intime India Private Limited (Link Intime) for facilitating voting through electronic means.

The detailed instructions for remote e-Voting are given in the Notice of the AGM. Members are requested to note the following:

a. The remote e-Voting facility shall commence on Tuesday, August 10, 2021 at 9.00 a.m. (IST) and ends on Thursday, August 12, 2021 at 5.00 p.m. (IST). The e-Voting Module shall be disabled by Link Intime for voting thereafter. Once the vote on a resolution is cast by a members, it cannot be changed subsequently.

b. Those members, who will be present in the AGM through VC / OAVM facility and have not cast their vote on the resolutions through remote e-voting and are otherwise not barred from doing so, shall be eligible to vote through e-Voting system during the AGM.

c. A person whose name is recorded in the Register of Members / Register of Beneficial Owners as on the Cut-off Date i.e. Friday, August 06, 2021 only

shall be entitled to avail the facility of remote e-Voting / e-Voting at the AGM. d. The members who have caste their vote(s) by remote e-Voting may also attend the AGM but shall not be entitled to caste their vote(s) again in the AGM.

e. Any person who acquires shares of the Company and becomes a Member of the Company after the dispatch of the Notice and holds shares as on the Cut-off Date, may obtain the login-id and password for remote e-Voting by sending a request at evoting@linkintime.co.in/enotices@linkintime.co.in or may

contact on toll free number 022-49186000, as provided by Link Intime. A person who is not a Member as on the Cut-off Date should treat the Notice of

Procedure for registration of e-mail address and bank details by shareholders:

UNITED BREWERIES LIMITED

NOTICE

SHAREHOLDERS NOTICE FOR TRANSFER OF UNCLAIMED DIVIDEND

AND EQUITY SHARES OF THE COMPANY TO INVESTOR EDUCATION

AND PROTECTION FUND (IEPF) ACCOUNT

NOTICE is published pursuant to Rule 6(3)(a) of the Investor Education and Protection Fund Authority

(Accounting, Audit, Transfer and Refund) Amendment Rules, 2017 ("the Rules") read with Section 124(6) of

The Equity Shareholders of United Breweries Limited ("the Company") are hereby informed that in

accordance with the provisions of Section 124(6) of the Act read with Rule 6 of the Rules, all shares in respect

of which unclaimed dividend has been transferred to Investor Education Protection Fund ("IEPF") under the

Act and the Rules and in respect of which any dividend warrant has not been encashed by the shareholder(s)

during last seven consecutive years or more (relevant shares), shall be transferred and credited by the

Accordingly, Dividend declared by the Company during Financial Year 2013-2014 (Dividend 2013-14) lying

unpaid/unclaimed for a period of seven consecutive years or more as on October 09, 2021 will be transferred

to IEPF. Further, shares held by the shareholders who have not encashed the dividend 2013-14, and who have

not encashed any dividend warrant during last seven years, will also be transferred to IEPF under the Act and

the Rules. Granular details of such dividend and Shares transfer are available on the website of the Company viz., www.unitedbreweries.com. All benefits accruing on such shares, if any, shall also be transferred to IEPF in

compliance of the Rules. The shareholders may claim the shares transferred to IEPF along with benefits

accrued thereon, from time to time, after following the procedure laid down in the Rules. Please note that no

claim shall lie against the Company with respect to the unclaimed/unpaid dividends and share(s) transferred to

In case the shares which are required to be transferred to IEPF are held in physical form, the Company would

be issuing duplicate share certificate(s) for transferring to IEPF and upon issue of such duplicate share

certificates, the original share certificate(s) will be deemed to be cancelled and non-negotiable. In case the

shares are held in demat form, the Company shall inform the depository by way of corporate action, where the

In order to enable sending of notice and other statutory communications/benefits to shareholders in electronic

form, we request the Shareholders of the Company, who have not yet registered their email addresses, PAN

number and or bank account details, to register the same in respect of equity shares held in electronic form

with the concerned Depository through their Depository Participant(s) and in respect of shares held in physical

form by writing to the Company and its Registrar & Share Transfer Agent viz., Integrated Registry

Management Services Private Limited, No. 30, Ramana Residency, 4th Cross, Sampige Road, Malleswaram,

Bengaluru - 560003; Telephone Nos. 80-23460815 to 23460818, Email: bglsta@integratedindia.in.

Company to the Demat account of IEPF in the manner prescribed under the Rules.

shareholders have their demat accounts, for transfer of shares to IEPF.

Registered Office: "UB Tower", UB City, #24, Vittal Mallya Road, Bengaluru - 560 001.

Telephone: +91-80-45655000 Fax: +91-80-22211964, 22229488

CIN: L36999KA1999PLC025195

Website: www.unitedbreweries.com. Email: ublinvestor@ubmail.com

a. For Temporary Registration for Demat shareholders: The Members of the Company holding Equity Shares of the Company in Demat Form and who have not registered their e-mail addresses may temporarily get their e-mail addresses registered with Link Intime India Private Limited by clicking the link: https://linkintime.co.in/emailreg/email_register.html in their web site www.linkintime.co.in at the Investor Services tab by choosing the E-mail Registration heading and follow the registration process as guided therein. The members are requested to provide details such as Name, DPID, Client ID/ PAN, mobile number and e-mail id. In case of any query, a member may send an e-mail to RTA at rnt.helpdesk@linkintime.co.in. On submission of the shareholders details, an OTP will be received by the shareholder which needs to be entered in the link for verification.

b. For Permanent Registration for Demat shareholders: Members holding shares in demat form are requested to update the same with their Depository Participant by following the procedure prescribed by the Depository Participants.

c. Registration of email id for shareholders holding physical shares: The Members of the Company holding Equity Shares of the Company in physical Form and who have not registered their e-mail addresses may get their e-mail addresses registered with M/s. Link Intime India Pvt Ltd, by clicking the link: https://linkintime.co.in/emailreg/email_register.html in their web site www.linkintime.co.in at the Investor Services tab by choosing the E-mail/ Bank Registration heading and follow the registration process as guided therein. The members are requested to provide details such as Name, Folio Number, Certificate number, PAN, mobile number and e mail id and also upload the image of share certificate in PDF or JPEG format. (up to 1 MB). In case of any query, a member may send an e-mail to RTA at rnt.helpdesk@linkintime.co.in.

d. Registration of Bank Details for physical shareholders: The Members of the Company holding Equity Shares of the Company in physical Form and who have not registered their bank details can get the same registered with Link Intime India Pvt. Ltd., by clicking the link: https://linkintime.co.in/emailreg/ email_register.html in their web site www.linkintime.co.in at the Investor Services tab by choosing the E-mail/ Bank Registration heading and follow the registration process as guided therein. The members are requested to provide details such as Name, Folio Number, Certificate number, PAN, e-mail id along with the copy of the cheque leaf with the first named shareholders name imprinted in the face of the cheque leaf containing bank name and branch, type of account, bank account number, MICR details and IFSC code in PDF or JPEG format. In case of any query, a member may send an e-mail to RTA at rnt.helpdesk@linkintime.co.in. On submission of the shareholders details an OTP will be received by the shareholder which needs to be entered in the link for verification.

The Members who require technical assistance before / during the Meeting to access and participate in the AGM may refer the Frequently Asked Questions (FAQs) and InstaVote e-Voting manual available at https://instavote.linkintime.co.in, under Help section or send an email to enotices@linkintime.co.in or contact on: - Tel: 022 4918 6000/6270.

Record Date/Book Closure and Dividend:

the AGM for information purposes only.

The Register of Members and the Share Transfer Books of the Company will remain closed on Friday, July 30, 2021. The final dividend of Rs.3.50 per equity share of Rs.10/- recommended by the Board of Directors, if approved by the members of the Company at the AGM, will deposited in a separate bank account within 5 days from the date of AGM and will be paid to the shareholders as per the provisions of the Companies Act, 2013. In case the Company is unable to pay the dividend to any Member in their bank accounts through electronic or any other means, due to non-registration of bank account details by the Members, the Company shall dispatch the dividend warrant / cheque to such Members through postal services/courier services.

Option to seek speakers registration:

Members who would like to express their views or ask questions during the AGM may register themselves as a speaker by sending their request from their registered email address mentioning their name, DP ID and Client ID/folio number, PAN, mobile number at investors@sobha.com from August 7, 2021 (9:00 a.m. IST) to August 9, 2021 (5:00 p.m. IST). Those Members who have registered themselves as a speaker will only be allowed to express their views/ask questions during the AGM. The Company reserves the right to restrict the number of speakers depending on the availability of time for the AGM.

In case of any queries or grievances, please write to rnt.helpdesk@linkintime.co.in/ investors@sobha.com or contact to Tel: 022 4918 6270.

Date: 20th July, 2021 Place: Bangalore

Vighneshwar G Bhat

Company Secretary & Compliance Officer

For Sobha Limited

financialexp.epap



ಓಂ ಬಿರ್ಲಾ, ಶೆಖಾವತ್ಸ್ ಜೋಶಿ ಭೇಟಿ ಮಾಡಿದ ಸುಮಲತಾ

ಕೆಆರ್ಎಸ್ ರಕಣೆ: ಕೇಂದ್ರಕ್ತ ಮನವಿ

ಪ್ರಜಾವಾಣಿ ವಾರ್ತೆ

ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯವನ್ನು ಅಕ್ರಮ ರಕ್ಷಿಸುವಂತೆ ಗಣಿಗಾರಿಕೆಯಿಂದ ಮಂಡ್ಯದ ಸಂಸದೆ ಅಂಬರೀಷ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಲಾದ ಜೋಶಿ ಅವರನ್ನು ಮಂಗಳವಾರ ಭೇಟಿ ಮಾಡಿ ಈ ಸಂಬಂಧ ಸುದೀರ್ಘ ಚರ್ಚೆ

ರೈತರ ಜೀವನಾಡಿ ಎಂದು ಹೆಸರಾಗಿರುವ ಜಲಾಶಯದ ಸುತ್ತಮುತ್ತಲ ಗ್ರಾಮಗಳ ಅಕ್ರಮ ಗಣಿಕಾರಿಕೆ ನಡೆಯುತ್ತಿದೆ. ಇದರಿಂದಾಗಿ ಜಲಾಶಯಕ್ಕೆ ಅಪಾಯ ಎದುರಾಗಿದೆ. ಕಲ್ಲಿನ ಕ್ವಾರಿಗಳಲ್ಲಿ ಬಳಸುವ ಸ್ಪೋಟಕ-ಗಳಿಂದಾಗಿ ಇತ್ತೀಚೆಗಷ್ಟೇ ಜಲಾಶಯದ ಬಳಿಯ ಗೋಡೆ ಕುಸಿದಿರುವುದು ಅಪಾಯದ ಕರೆಗಂಟೆಯಾಗಿದೆ ಎಂದು

ಅಕ್ರಮ ಗಣಿಗಾರಿಕೆಯನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಆಯಾ ಗಣಿ ಪ್ರ-ದೇಶಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ



ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿದ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಕೆಆರ್ಎಸ್ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು

ಪ್ರಲ್ಲಾದ ಜೋಶಿ ಅವರನ್ನು ಕೋರಿದರು.

ಗಣಿಕಾರಿಕೆಯಿಂದ ಜಲಾಶಯದ ದೃಢತೆಯ ಮೇಲೆ ಉಂಟಾಗಲಿರುವ ದುಷ್ಪರಿಣಾಮದ ಕುರಿತು ಅಧ್ಯಯನ ನಡಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆಯೂ ಅವರು ಮನವಿ ಸಲ್ಲಿಸಿದರು.

ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು ₹ 2000 ಕೋಟಿಯಷ್ಟು ನಷ್ಟವಾಗುತ್ತಿದೆ. ಅವ್ಯ-

ನಡೆಸಬೇಕು ಎಂದು ಅವರು ಸಚಿವ ನ್ನು ರಾಜಕಾರಣಿಗಳು, ಅಧಿಕಾರಿಗಳು ರಕ್ಷಿಸುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸುವ ಮೂಲಕ ಕೇಂದ್ರ ಸರ್ಕಾರ ಜಲಾಶಯಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ

ಗಣಿ ಗುತ್ತಿಗೆದಾರರು ಬಾಕಿ ಉಳಿಸಿಕೊಂಡಿರುವ ರಾಯಧನವನ್ನು ಕೊರೊನಾ ಸಂತ್ರಸ್ತರಿಗೆ ನೆರವು ನೀಡಬಹುದು. ಚಿಕಿತ್ಸೆಗೂ ಅನುಕೂಲ ವಹಾರದಲ್ಲಿ ತೊಡಗಿರುವ ವ್ಯಕ್ತಿಗಳ- ಕಲ್ಪಿಸಬಹುದು ಎಂದು ಹೇಳಿದರು.

ಕೆಆರ್ಎಸ್: ₹1,450 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

ಬೆಂಗಳೂರು: ವಿಶ್ವವಿಖ್ಯಾತ ಕೃಷ್ಣರಾಜ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಸಾಗರ ಜಲಾಶಯದಲ್ಲಿ ₹1,450 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ಪ್ರವಾಸೋದ್ಯಮ ಇಲಾಖೆಯ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕಾವೇರಿ ನೀರಾವರಿ ನಿಗಮದ ಜತೆ ಸೇರಿ ಪ್ರ-ವಾಸೋದ್ಯಮವನ್ನು ಅಭಿವೃದ್ಧಿಪಡಿಸ-ಲಾಗುವುದು. ಈಗಾಗಲೇ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ

ಮಂಚನಬೆಲೆಯಲ್ಲಿ ರೆಸಾರ್ಟ್:

ಪ್ರಜಾವಾಣಿ ವಾರ್ತೆ

ಸದಸ್ಯರನ್ನು

ಮಾಡಬೇಕು'

ತಾಲ್ಲೂಕಿನಲ್ಲಿ

ತೆರೆಯಬೇಕು. ಅಲ್ಲದೆ,

ಪಾಟೀಲ ಸೂಚನೆ ನೀಡಿದರು.

ಬೆಳೆ ವಿಮೆ: ಇನ್ನು

ನಾಮನಿರ್ದೇಶನ ಕದ್ದಾಯ

ಜಲಾಶಯದ ಸಮೀಪ ಪ್ರವಾಸಿಗರಿಗೆ ಮತ್ತು ವಿಹಾರಧಾಮ (ಜೆಎಲ್ಆರ್) ವತಿಯಿಂದ ಸುಸಜ್ಜಿತ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವ ಸಂಬಂಧ ಚರ್ಚೆ

ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಅತ್ಯಂತ ಹತ್ತಿರವಾಗಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿ-ಸಿ, ಪ್ರವಾಸಿ ಸ್ನೇಹಿ ಮಾಡಿದರೆ ಜನ ಸಾಮಾನ್ಯರೂ ಬರುತ್ತಾರೆ ಎಂದು

ಇಲ್ಲಿ ನಿರ್ಮಾಣ ಮಾಡುವ

ಮಾಗಡಿ ತಾಲ್ಲೂಕು ಮಂಚನಬೆಲೆ ಜಂಗಲ್ ಲಾಡ್ಜ್ ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಾಗೂ ಜಲಾಶಯಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಯೋಜನೆಯನ್ನು ತರಬೇಕು ಎಂದು ಅದಿಕಾರಿಗಳಿಗೆ

> ಇದಕ್ಕಾಗಿ 10 ಎಕರೆ ಕಂದಾಯ ಜಮೀನನ್ನು ಜಂಗಲ್ ಲಾಡ್ಸ್ ಗೆ ನೀಡುವಂತೆ ರಾಮನಗರ ಜಿಲ್ಲಾಧಿಕಾ-ರಿಯವರಿಗೆ ಸೂಚಿಸಿದರು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತೆರಳಿ ಜಮೀನನ್ನು ವರ್ಗಾಯಿಸುವುದಾಗಿ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ

'ಜನರನ್ನು ಸುರಕ್ಷಿತ *र्सूष*र्मु स्नूष्टा०उ०ैरै'

ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಪ್ರಧಾನ ಮಂತ್ರಿ ಫಸಲ್ ಸಾಲಿನಲ್ಲಿ 12.80 ಲಕ್ಷ ರೈತರಿಗೆ ₹ ವಿಮೆ ಯೋಜನೆಯಡಿ ಬೆಳೆ ವಿಮೆ 2,595.86 ಕೋಟಿ ವಿಮೆ ನಷ್ಟ ಮಾಡಿಸಿಕೊಳ್ಳುವಾಗ ಇನ್ನು ಮುಂದೆ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ ₹ 12.73 ಲಕ್ಷ ಫಲಾನುಭವಿಗಳಿಗೆ ಎಂದು ವಿಮೆ ವಿಮಾ ಕಂಪನಿಗಳಿಗೆ ಕೃಷಿ ಸಚಿವ ಬಿ.ಸಿ. ಇತ್ಯರ್ಥಪಡಿಸಲಾಗಿದೆ. ಉಳಿದ 6,215 ರೈತರಿಗೆ ₹ 9.58 ಕೋಟಿ ಬಾಕಿ ಇದೆ. ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಬೆಳೆ ವಿಮೆ ಸಂಬಂಧ ಕೃಷಿ 2019-20ರಲ್ಲಿ 6.81 ಲಕ್ಷ ರೈತರಿಗೆ ₹ ಹಾಗೂ ತೋಟಗಾರಿಕಾ ಇಲಾಖೆಯ 771.81 ಕೋಟಿ ವಿಮೆ ನಷ್ಟ ಪರಿಹಾರ ಅಧಿಕಾರಿಗಳ ಜೊತೆ ಅವರು ಲೆಕ್ಕ ಹಾಕಲಾಗಿದ್ದು, ಅದರಲ್ಲಿ $6.44\,$ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ಲಕ್ಷ ಫಲಾನುಭವಿಗಳಿಗೆ ₹ 736.37

ವಿಮೆದಾರ ರೈತ ಮೃತಪಟ್ಟರೆ ವಿಮೆ ಅಧಿಕಾರಿಗಳು ಮಾಹಿತಿ ನೀಡಿದರು. ಪರಿಹಾರ ಪಡೆಯಲು ತೊಂದರೆ ಆಗುತ್ತಿತ್ತು. ಹೀಗಾಗಿ ಕಡ್ಡಾಯವಾಗಿ ಬೇಸಿಗೆ ಹಂಗಾಮಿನಲ್ಲಿ 6.81 ಲಕ್ಷ ಖರೀದಿಸಲು ತಕ್ಷಣವೇ ಹಣ ಬಿಡುಗಡೆ ನಾಮನಿರ್ದೇಶನ ಮಾಡಿಸಬೇಕು. ರೈತರು ನೋಂದಣಿ ಆಗಿದ್ದಾರೆ. ವಿಮೆ ಮಾಡಿಸುವ ಕಂಪನಿಗಳು ಕೃಷಿ ಈ ಹಂಗಾಮಿನಲ್ಲಿಯೂ ಬೆಳೆ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೆ ನೋಂದಣಿಯಾದ ಪ್ರಸ್ತಾವನೆಗಳು ಹಣವನ್ನು ಪ್ರವಾಹ ಈ ಹಿಂದೆ ಸೂಚಿಸಿದಂತೆ ಪ್ರತಿ ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ಪ್ರತ್ಯೇಕ ಕಚೇರಿ ತಾಳೆ ಮಾಡುವ ಕಾರ್ಯ ಪ್ರಗತಿಯಲ್ಲಿ-ದೆ. 2020ರ ಮುಂಗಾರು ಹಂಗಾಮಿಗೆ ಕಚೇರಿ ತೆರೆದ ಸ್ಥಳದ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕು. ರೈತರ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ಸಚಿವ ಆರ್.ಅಶೋಕ, ಗೃಹ ಸಚಿವ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ 12.81 ಲಕ್ಷ ಹೆಕ್ಟೇರ್ ಪ್ರದೇಶವನ್ನು ಬೆಳೆ ಬಸವರಾಜ ಬೊಮ್ಮಾಯಿ, ಕಾರ್ಮಿಕ

ಸಲಹೆ ನೀಡಿದರು. ಅತಿ ಹೆಚ್ಚು ಬೆಳೆ ವಿಮೆ: 2018-19ನೇ ಬೆಂಗಳೂರು: ಪ್ರವಾಹಪೀಡಿತ ಮತ್ತು ಭೂಕುಸಿತ ಉಂಟಾಗುವ ಪ್ರದೇಶಗಳ ಜನರನ್ನು ಮುಂಚಿತವಾಗಿಯೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ನಾಮನಿರ್ದೇಶನ ₹ 2,586.27 ಕೋಟಿ ಪರಿಹಾರ ಅವರು ಅಧಿಕಾರಿಗಳಿಗೆ ಸೂಚನೆ ಸಂಸ್ಥೆಯವರಿಂದ ನೀಡಿದ್ದಾರೆ. ಕೊಡಗು, ಬಳ್ಳಾರಿ, ಹಾಸನ,

ಮಂಗಳೂರು,

ವಿಜಯಪುರ, ಕಲಬುರ್ಗಿ, ಮೈಸೂರು, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಇತ್ಯರ್ಥಪಡಿಸಲಾಗಿದೆ. ಕಾರ್ಯನಿರ್ವಹಣಾಧಿಕಾರಿಗಳ 'ಇಷ್ಟು ದಿನ ನಾಮನಿರ್ದೇಶನವ- ಉಳಿದ 37,202 ರೈತರಿಗೆ ₹ 35.43 ಜತೆ ಮಂಗಳವಾರ ವಿಡಿಯೊ ಸಂವಾದ ನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ಕೋಟಿ ಬಾಕಿ ಇದೆ ಎಂದು ಸಭೆಯಲ್ಲಿ ನಡೆಸಿ, ಪರಿಸ್ಥಿತಿ ಅವಲೋಕಿಸಿದರು. ಪ್ರವಾಹವನ್ನು '2019-20ರ ಹಿಂಗಾರು ಮತ್ತು ಅತ್ಯಾಧುನಿಕ ಉಪಕರಣಗಳನ್ನು

ಮಾಡಲಾಗುವುದು. ಜಿಲ್ಲಾಧಿಕಾರಿ-ಗಳ ಪಿ.ಡಿ ಖಾತೆಗಳಲ್ಲಿ ಲಭ್ಯವಿರುವ ನಿಭಾಯಿಸಲು ಬಳಕೆ ಮಾಡಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ಗೋವಿಂದ ಕಾರಜೋಳ, ಕಂದಾಯ ಆಧಾರ್ ಜೋಡಿಸಿ ಬೆಳೆ ವಿಮೆಗೆ ವಿಮೆಗೆ ಒಳಪಡಿಸಲಾಗಿದೆ' ಎಂದೂ ಸಚಿವ ಶಿವರಾಮ ಹೆಬ್ಬಾರ್, ಕೃಷಿ ಸಚಿವ

'ಕೊಡವ ಸಮುದಾಯ:

ಉತ್ತರಪ್ರದೇಶ: ಫೂಲನ್ ದೇವಿ ಪ3 ಚುನಾವಣಾ ಕಣಕ್ಕೆ

ದಾಖಲಿಸಬೇಕು' ಎಂದು ಸಚಿವರು ತಿಳಿಸಿದರು

ಲಖನೌ: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ವಿಧಾನಸಭಾ ಕಣಕ್ಕೆ ಇಳಿಯಲು 'ಡಕಾಯಿತರ ಸಮುದಾಯವನ್ನು ಅವರ ಪತಿ ಉಮೇದ್ ಕಶ್ಯಪ್ ನಿರ್ಧ-ರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರಭಾವಿ ಸಮುದಾಯವಾಗಿರುವ 'ನಿಷಾದ್' (ಮೀನುಗಾರರು, ದೋಣಿಗಾರರು) ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ಸಮುದಾಯದ ಬೆಂಬಲಕ್ಕಾಗಿ ಅವರು ರಾಜಕೀಯ ಪ್ರವೇಶಿಸಲಿದ್ದಾರೆ.

ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರೆ ಎನ್ನಲಾಗಿದೆ.

ಪ್ರದೇಶದಲ್ಲಿನ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರುವಷ್ಟು ನಿಷಾದ್ ಸಮುದಾಯವು ಪ್ರಬಲವಾಗಿದೆ.

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಣಿ' ದಿವಂಗತ ಫೂಲನ್ ದೇವಿ ಜಾತಿಗಳ ಪಟ್ಟಿಗೆ ಸೇರಿಸುವ ನಡೆಸಬೇಕು. ಆದರೆ, ಸಮೀಕ್ಷೆಗೆ ಸಿದ್ಧ-ಉದ್ದೇಶದಿಂದ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿರುವ ಸಮೀಕ್ಷೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ

ಈ ಸಂಬಂಧ ಸಲ್ಲಿಕೆಯಾಗಿ-ಅವರು ಈ ಸಮುದಾಯದ ವಿವೇವಾರಿ ಮಾಡಿದ ಮುಖ್ಯ ಮುಖಂಡರೊಂದಿಗೆ ಸೇರಿ 'ಜಲ್ ವಂಶಿ ನ್ಯಾಯಮೂರ್ತಿ ಎ.ಎಸ್. ಓಕಾ 'ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ ಸಮೀಕ್ಷೆಗೆ ಆದೇಶಿಸಲು ಸರ್ಕಾರ ಪರಿಗಣಿಸಬೇಕಾಗುತ್ತದೆ. ಮುಕ್ತವಾಗಿದೆ' ಎಂದು ತಿಳಿಸಿತು.

ಕೇಂದ್ರ ಸರ್ಕಾರ ಹೊರಡಿಸಿರುವ ಪರಿಶೀಲಿಸಬೇಕಾಗುತ್ತದೆ'

ಸಮೀಕ್ಷೆ ಪರಿಶೀಲಿಸಿ' ನಿಯಮಗಳ ಪ್ರಕಾರ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿ ಕೊಡವ ನ್ಯಾಷನಲ್ ಕೊಡವ ಕೌನ್ಸಿಲ್ ಅರ್ಜಿ ಸಲ್ಲಿಸಿತ್ತು. 'ಸಾಮಾಜಿಕ ಬುಡಕಟ್ಟು ಮತ್ತು ಆರ್ಥಿಕ ಸ್ಥಿತಿಗತಿ ಆಧರಿಸಿ ಸಮೀಕ್ಷೆ ಪಡಿಸಿದ್ದ ನಮೂನೆಯೇ ದೋಷ-ಯುಕ್ತವಾಗಿತ್ತು. ಅದರ ಆಧಾರದಲ್ಲಿ ನಡೆಸಿರುವ ಸಮೀಕ್ಷೆಯಿಂದ ಯಾವ ಪ್ರಯೋಜನವೂ ಆಗದು' ಎಂದು ಅರ್ಜಿದಾರರ ಪರ ವಕೀಲರು

2021ರ ಜೂನ್ 5ರಂದು ಸಮೀಕ್ಷಾ ಮೂಲಗಳ ಪ್ರಕಾರ, ಉಮೇದ್ ದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂಬುದನ್ನು ಗಮನಿಸಿದ ಪೀಠ, 'ಕೊಡವ ಮೋರ್ಚಾ' ರಚಿಸಲಿದ್ದು, ಮುಂಬರುವ ನೇತೃತ್ವದ ವಿಭಾಗೀಯ ಪೀಠ, ಬುಡಕಟ್ಟು ಸಮುದಾಯಗಳ ಪಟ್ಟಿಗೆ ಲೋಪ ಕಂಡು ಬಂದರೆ ಹೊಸ ಹೊರತಾಗಿಯೂ ಹಲವು ಅಂಶಗಳನ್ನು ತನ್ನ ಆದೇಶದ ಪ್ರಕಾರ ಸಮೀಕ್ಷೆ 2016ರ ಡಿಸೆಂಬರ್ 1ರಂದು ನಡೆದಿದೆಯೇ ಎಂಬುದನ್ನೂ ಸರ್ಕಾರ

₹100 ಕೋಟಿ ಕಾರ್ಯಕ್ರಮ: ಮೌಲ್ಯಮಾಪನಕ್ಕೆ ಸೂಚನೆ

ಬೆಂಗಳೂರು: ಇನ್ನು ಮುಂದೆ ₹100 ಕೋಟಿಗಿಂತ ಹೆಚ್ಚು ಅನುದಾನವಿರುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲು ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ

ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋ-ಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಕಳೆದ ಆಯವ್ಯಯ ಭಾಷಣದಲ್ಲಿ ಈ ವಿಷಯ ಘೋಷಿಸಲಾಗಿತ್ತು. ಮೌಲ್ಯ-ಮಾಪನವನ್ನು 'ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ' ದಿಂದಲೇ ನಡೆಸಲಾಗುವುದು ಎಂದು ಅವರು

ಇಂದಿನ ಸಭೆಯಲ್ಲಿ 11 ಪ್ರಮುಖ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿಯ ಪರಿಶೀಲನೆ ನಡೆಸಲಾಯಿತು.



ಕೇಂದ್ರ ಪುರಸ್ಕತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತುಕತೆ

24 ವಿವಿಧ ಇಲಾಖೆಗಳಲ್ಲಿ 96 ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳು ಅನು-ಷ್ಠಾನದಲ್ಲಿವೆ. 2020-21 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ₹39,601 ಕೋಟಿಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹18,715 ಕೋಟಿ ಇದ್ದು, ಪಾಲು ₹17,536 ಕೋಟಿ ಆಗಿದ್ದು,

2021 ರ ಮಾರ್ಚ್ ಅಂತ್ಯಕ್ಕೆ ₹16,320 ಕೋಟಿ ಬಿಡುಗಡೆಯಾಗಿದೆ ಎಂದರು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ఒట్కు ಅನುದಾನ ಕೋಟಿಗಳಾಗಿದ್ದು, ಇದರಲ್ಲಿ ಕೇಂದ್ರದ

ಬಿಡುಗಡೆಯಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯಡಿ 2020-21 ನೇ ಸಾಲಿನಲ್ಲಿ ₹6,446 ಕೋಟಿ ಅನುದಾನ ಕೇಂದ್ರದಿಂದ ಬಿಡುಗಡೆಯಾಗಬೇಕಿದ್ದು, ₹5,605 ಕೋಟಿ ಬಿಡುಗಡೆ ಆಗಿದ್ದು, ಉಳಿದ ₹840 ಕೋಟಿ ಇದೇ ಜೂನ್ನಲ್ಲಿ ಬಿಡುಗಡೆ ಆಗಿದೆ. ಭೌತಿಕ ಪ್ರಗತಿಯಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ. 2020-21 ನೇ ಸಾಲಿನಲ್ಲಿ ₹14.85 ಕೋಟಿ ಮತ್ತು ಈ ಸಾಲಿನಲ್ಲಿ ಜುಲೈ 18 ರವರೆಗೆ 5.47 ಕೋಟಿ ಮಾನವ

ಸುರೇಶ್ಕುಮಾರ್ ಹೇಳಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 3ನೇ ಹಂತಕ್ಕೆ ಅನುಮೋದನೆ ಸಿಕ್ಕಿದೆ. 2020-21 ನೇ ಸಾಲಿನಲಿ ಕೋವಿಡ್ ಕಾರಣ 495 ಕಿ.ಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. 2021-22 ನೇ ಸಾಲಿಗೆ 5,611 ಕಿ.ಮೀ ರಸ್ತೆ ನಿರ್ಮಾಣದ ಗುರಿ

ದಿನಗಳನ್ನು ಸೃಷ್ಟಿಸಲಾಗಿದೆ ಎಂದು

ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ

ಯೋಜನೆಯಡಿ ಕೊಳೆಗೇರಿ ಪ್ರದೇಶದಲ್ಲಿ 1.20 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ನಗರ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿ 69 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಸುದೇಶ್ ನಿವರಿಸಿದರು

~	00	J 2016	30~	wo	٥.		
(a)		ನೈ	ಋ	ತ್ಯ	ರೈಲ್ಡ್	<u> </u>	®
ಇ–ಟೆಂ	ಡರ್	ಪ್ರಕಟಣೆ	ಸಂಖ್ಯೆ	ಎಸ್೭	ತಿ/ಎಸ್ಡ	ಕಬ್ಲೄಆರ್/	ಪ್ರಾಚ್/
						: 15-07-	
ಭಾರತ	ದ	ರಾಷ್ಪಪ	ತಿಗಳ	ಪರ	ವಾಗಿ	ಕೆಳಸಹಿದ	ಾರರು,
ಕೆಳಕಂಡ	ತ ಕೆ	ಲಸಕಾಗಿ	ಇ–ಟೇ	ಂಡರ್	ಗಳನು.	ಆಹಾನಿಸಿ	ುದಾರೆ.

ಅಂದಾಜು ಮೌಲ ಕೆಲಸದ ವಿವರ ರೂ. 4,64,73,536.58 ಎಸ್ಎಸ್ಬಿಪಿಎಸಿ(ಡಿ) ಗೆ ಬದಲಿಸುವುದು. (ಒಟ್ಟು 30

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ

CIN: L45201KA1995PLC018475

ಶೋಭ ಲಿಮಿಟೆಡ್

ನೋಂದಾಯಿತ ಕಛೇರಿ: 'ಶೋಭ,' ಸರ್ಜಾಮರ–ಮಾರತಹಳ್ಳಿ ಹೊರವರ್ತುಲ ರಸ್ಕೆ ದೇವರಬೀಸನಹಳ್ಳಿ, ಬೆಳ್ಳಂದೂರ ಅಂಚೆ, ಬೆಂಗಳೂರು-560 103 ಫೋನ್: +91-80-49320000 ಫ್ಯಾಕ್ಸ್: +91-80-49320444

ಇ–ಮೇಲ್: investors@sobha.com ವೆಬ್ಸ್ಟೆಟ್: www.sobha.com

26ನೇ ವಾರ್ಷಿಕ ಮಹಾಸಭೆ, ಇ-ವೋಟಿಂಗ್ ಮಾಹಿತಿ ಮತ್ತು ಬುಕ್ ಕ್ಲೋಸರ್ ಪ್ರಕಟಣೆ

ಈ ಪ್ರಕಟಣೆಯ ಮೂಲಕ ತಿಳಿಸುವುದು ಏನೆಂದರೆ, 13ನೇ ಆಗಸ್ಟ್ 2021 ಶುಕ್ರವಾರದಂದು ಮಧ್ಯಾಹ್ನ 03.00 ಗಂಟೆಗೆ (ಐಎಸ್ಟಿ) ವಿಡಿಯೋ ಕಾನ್ಫರೆನ್ಸ್ (ವಿಸಿ) ಸೌಲಭ್ಯ/ ಇತರೆ ಆಡಿಯೋ ವಿಷುಯಲ್ (ಒವಿಎಎಂ) ಮುಖಾಂತರ ಕಂಪನಿಯ ಸದಸ್ಯರ 26ನೇ ವಾರ್ಷಿಕ ಮಹಾಸಭೆ (ಎಜಿಎಂ)ಯನ್ನು ಏರ್ಪಡಿಸಲಾಗಿದ್ದು ಸದರಿ ಸಭೆಯಲ್ಲಿ ಎಜಿಎಂ ಸೂಚನಾಪತ್ರದಲ್ಲಿ ಉಲ್ಲೇಖಿಸಲಾಗಿರುವ ವ್ಯಾವಹಾರಿಕ ಆಗುಹೋಗುಗಳನ್ನು ಚರ್ಚಿಸಲಾಗುತ್ತದೆ. ಏಪ್ರಿಲ್ 08, 2020, ಏಪ್ರಿಲ್ 13, 2020, ಮೇ 5, 2020 ಮತ್ತು ಜನೇವರಿ 13, 2021 ರಂದು ಹೊರಡಿಸಲಾಗಿರುವ ಸಾಮಾನ್ಯ ಸುತ್ತೋಲೆಗಳು (ಒಟ್ಟಾಗಿ 'ಎಂಸಿಎ ಸುತ್ತೋಲೆಗಳು' ಎನ್ನಲಾಗುವ) ಹಾಗೂ ಮೇ 12 2020 ಮತ್ತು ಜನೇವರಿ 15, 2021 ರಂದು ಸೆಕ್ಕೂರಿಟೀಸ್ & ಎಕ್ಡ್ಚೇಂಜ್ ಬೋರ್ಡ್ ಆಫ್ ಇಂಡಿಯಾ ('ಸೆಬಿ') ಹೊರಡಿಸಿರುವ ಸುತ್ತೋಲೆಗಳ ಪ್ರಕಾರ, ಕಂಪನಿಯಲ್ಲಿ ಅಥವಾ ರಜಿಸ್ಟಾರ್ & ಟ್ರಾನ್ಸ್ಫ್ ಏಜೆಂಟ್ ಮತ್ತು ಡೆಪಾಸಿಟರೀಸ್ ಇವರಲ್ಲಿ ಇಮೇಲ್ ವಿಳಾಸಗಳನ್ನು ನೋಂದಾಯಿಸಿರುವ ಸದಸ್ಯರಿಗೆ, 20ನೇ ಜುಲೈ, 2021 ರಂದು ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. (ಲಿಂಕ್ ಇನ್ ಟೈಂ) ಇವರಿಂದ ಎಲೆಕ್ಟಾನಿಕ್ ವಿಧಾನದಲ್ಲಿ ವಾರ್ಷಿಕ ಮಹಾಸಭೆಯ ಸೂಚನಾ ಪತ್ರವನ್ನು ಒಳಗೊಂಡಿರುವ ವಾರ್ಷಿಕ ವರದಿ 2020–21 ಅನ್ನು ರವಾನಿಸಲಾಗುತ್ತಿದೆ. ಎಂಸಿಎ ಸುತ್ರೋಲೆಗಳು ಮತ್ತು ಸೆಬಿ ಸುತ್ತೋಲೆಯ ಮೇರೆಗೆ ವಾರ್ಷಿಕ ಮಹಾಸಭೆ ಪ್ರಕಟಣೆಯ ಮುದ್ರಿತ ಪ್ರತಿಗಳನ್ನು ರವಾನಿಸುವುದು ಅಗತ್ಯವಾಗಿರುವುದಿಲ್ಲ.

ಕಂಪನಿಯ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿರುವ ಸಾಮಾನ್ಯ ವ್ಯವಹಾರ ಮತ್ತು ವಿಶೇಷ ವ್ಯವಹಾರಗಳು ಹಾಗೂ ಇನ್ನಿತರ ವಿಷಯಗಳು ಸೇರಿದಂತೆ ಮಹಾಸಭೆಯ ಸೂಚನಾಪತ್ರವನ್ನು ಒಳಗೊಂಡಿರುವ ವಾರ್ಷಿಕ ವರದಿ 2020–21 ಕಂಪನಿಯ www.sobha.com ವೆಬ್ಸೈಟ್ ನಲ್ಲಿ ಕೂಡಾ ಲಭ್ಯವಿರುತ್ತದೆ.

ಮಾನ್ಯ ಸದಸ್ಯರು ವಿಸಿ/ಒಎವಿಎಂ ಮುಖಾಂತರ ವಾರ್ಷಿಕ ಮಹಾಸಭೆಗೆ ಹಾಜರಾಗುವ ವಿವರಗಳಿಗಾಗಿ ಎಜಿಎಂ ಸೂಚನಾ ಪತ್ರವನ್ನು ಪರಿಶೀಲಿಸಬೇಕೆಂದು ಕೋರಲಾಗಿದೆ.

ರಿಮೋಟ್ ಇ-ಪೋಟಿಂಗ್:

ಕಾಲಕಾಲಕ್ಕೆ ತಿದ್ದುಪಡಿಗೆ ಒಳಗಾಗಿರುವ ಕಂಪನಿಗಳ ಕಾಯ್ದೆ, 2013ರ ('ದಿ ಆಕ್ಟ್') ಸೆಕ್ಷನ್ 108 ಅನ್ನು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 20 ರೊಂದಿಗೆ ಓದಿಕೊಂಡಂತೆ ಪ್ರದತ್ರವಾದ ನಿಯಮಗಳ ಮೇರೆಗೆ ಇನ್ಸ್ಟ್ಟ್ಯೂಟ್ ಆಫ್ ಕಂಪನಿ ಸ್ತೆಕ್ಟ್ರೀಸ್ ಆಫ್ ಇಂಡಿಯಾ ಇವರಿಂದ ಹೊರಡಿಸಲಾದ ಮಹಾಸಭೆಗಳು ಕುರಿತಾದ ಸೆಕ್ಟ್ರೆಟರಿಯಲ್ ಸ್ಟ್ಯಾಂಡರ್ಡ್ ('ಎಸ್ಎಸ್–2') ಮತ್ತು ಸೆಬಿ (ಲಿಸ್ತಿಂಗ್ ಆಜ್ಞಿಗೇಷನ್ಸ್ & ಡಿಸ್ಹ್ಲೋಸರ್ ರಿಕ್ಷೈರ್ಮೆಂಟ್ಸ್) ನಿಯಮಗಳ, ನಿಯಮ 44ರ ಪ್ರಕಾರ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಲಾಗುವ ವ್ಯಾವಹಾರಿಕ ಆಗುಹೋಗುಗಳಿಗೆ ಸಂಬಂಧಿಸಿದಂತೆ, ಎಜಿಎಂ ಅವಧಿಯಲ್ಲಿ ಹಾಗೂ ಮುಂಚಿತವಾಗಿಯೂ ಕಂಪನಿಯು ತನ್ನ ಸದಸ್ಯರಿಗೆ ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಲಿದೆ ಮತ್ತು ಸದರಿ ಉದ್ದೇಶಕಾಗಿ ಕಂಪನಿಯು ಎಲೆಕ್ಟಾನಿಕ್ ವಿಧಾನದಲ್ಲಿ ಮತದಾನ ಮಾಡುವ ಸೌಲಭ್ಯ ಒದಗಿಸಲಿಕ್ಕೆ ಲಿಂಕ್ ಇನ್ ಟೈಂ (ಇನ್ಸ್ಟಾ ವೋಟ್) ಇವರನ್ನು ನಿಯೋಜಿಸಿರುತ್ತದೆ.

ರಿಮೋಟ್ ಇ–ವೋಟಿಂಗ್ಗೆ ಸಂಬಂಧಿತ ವಿವರಗಳನ್ನು ಎಜಿಎಂ ಸೂಚನಾ ಪತ್ರದಲ್ಲಿ ನೀಡಲಾಗಿದೆ. ದಯವಿಟ್ಟು ಸದಸ್ಯರೆಲ್ಲ ಈ ಕೆಳಗಿನ ಅಂಶಗಳನ್ನು ಗಮನಿಸಬೇಕೆಂದು ವಿನಂತಿಸಲಾಗಿದೆ;

ಎ) ರಿಮೋಟ್ ಇ–ವೋಟಿಂಗ್ ಸೌಲಭ್ಯವು ಮಂಗಳವಾರ, ಆಗಸ್ಟ್ 10, 2021 ರಂದು ಬೆಳಿಗ್ಗೆ 9.00 ಗಂಟೆಗೆ (ಐಎಸ್ಟಿ) ಆರಂಭವಾಗುತ್ತದೆ ಮತ್ತು ಗುರುವಾರ, ಆಗಸ್ಟ್ 12, 2021 ರಂದು ಸಂಜೆ 5 ಗಂಟೆಗೆ (ಐಎಸ್ಟಿ) ಅಂತ್ಯಗೊಳ್ಳುತ್ತದೆ. ತದನಂತರ ಲಿಂಕ್ ಇನ್ ಟೈಂ ಇವರಿಂದ ಇ–ವೋಟಿಂಗ್ ಮಾಡ್ಯೂಲ್ನ್ನು ಸ್ಥಗಿತಗೊಳಿಸಲಾಗುತ್ತದೆ. ಸದಸ್ಯರೊಬ್ಬರು ಒಂದು ನಿರ್ದಿಷ್ಟ ತರಾವಿಗೆ ಮತದಾನ ಮಾಡಿದ ನಂತರ, ಅದನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿರುವುದಿಲ್ಲ.

ಬಿ) ವಿಸಿ/ಒಎವಿಎಂ ಸೌಲಭ್ಯದ ಮುಖಾಂತರ ವಾರ್ಷಿಕ ಮಹಾಸಭೆಗೆ ಹಾಜರಾಗಿದ್ದೂ ಕೂಡ, ರಿಮೋಟ್ ಇ–ವೋಟಿಂಗ್ ಮೂಲಕ ಠರಾವುಗಳಿಗೆ ತಮ್ಮ ಮತ ಚಲಾಯಿಸಲು ಸಾಧ್ಯವಾಗದಿರುವ ಸದಸ್ಯರು ಮತ್ತು ಮತದಾನಕ್ಕೆ ಅನರ್ಹತೆ ಪಡೆದಿಲ್ಲದಿರುವ ಸದಸ್ಯರು, ವಾರ್ಷಿಕ ಮಹಾಸಭೆ ಅವಧಿಯಲ್ಲಿ ಇ-ವೋಟಿಂಗ್ ವಿಧಾನದ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಸಿ) ಕಟ್ ಆಫ್ ದಿನಾಂಕ ಎಂದರೆ ಶುಕ್ರವಾರ ಆಗಸ್ಟ್ 06, 2021ಕ್ಕೆ ಸದಸ್ಯರ ನೊಂದಣಿ ಮಸ್ತಕ/ಫಲಾನುಭವಿ ಮಾಲಿಕರ ನೊಂದಣಿ ಮಸ್ತಕದಲ್ಲಿ ಹೆಸರು ನಮೂದಾಗಿರುವ ವ್ಯಕ್ತಿಗಳು ಮಾತ್ರ ವಾರ್ಷಿಕ ಮಹಾಸಭೆಯ ಸೂಚನಾ ಪತ್ರದಲ್ಲಿ ನಮೂದಿಸಲಾದ ವಿಷಯಗಳಿಗೆ ಮತದಾನ ಮಾಡಲು ರಿಮೋಟ್ ಇ–ವೋಟಿಂಗ್/ಇ–ವೋಟಿಂಗ್ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಡಿ) ರಿಮೋಟ್ ಇ–ವೋಟಿಂಗ್ ಮುಖಾಂತರ ತಮ್ಮ ಮತಗಳನ್ನು ಚಲಾಯಿಸಿರುವ ಸದಸ್ಯರು ಕೂಡ ವಾರ್ಷಿಕ ಮಹಾಸಭೆಗೆ ಹಾಜರಾಗಬಹುದು, ಆದರೆ ಮನಃ ವಾರ್ಷಿಕ ಮಹಾಸಭೆಯಲ್ಲಿ ಮತ ಚಲಾಯಿಸಲು

ಇ) ಕಂಪನಿಯ ಷೇರುಗಳನ್ನು ಹೊಂದಿರುವ ಮತ್ತು ಪ್ರಕಟಣೆಯು ರವಾನೆಗೊಂಡ ಬಳಿಕ ಕಂಪನಿಯ ಸದಸ್ಯನಾಗುವ ಮತ್ತು ಕಟ್ ಆಫ್ ದಿನಾಂಕದಂದು ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು evoting@linkintime.co.in/enotices@linkintime.co.in ವಿಳಾಸಕ್ಕೆ ಮನವಿ ಸಲ್ಲಿಸುವ ಮೂಲಕ ಅಥವಾ ಲಿಂಕ್ ಇನ್ ಟೈಂ ನೀಡಿರುವ ಸಹಾಯವಾಣಿ 022–49186000 ಸಂಖ್ಯೆಗೆ ಕರೆ ಮಾಡಿ ತಮ ಲಾಗಿನ್-ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳಬಹುದು. ಕಟ್-ಆಪ್ ದಿನಾಂಕದಂದು ಸದಸ್ತ ಆಗಿಲದಿರುವ ವಕಿಯು. ಸದರಿ ಎಜಿಎಂ ಸೂಚನಾ ಪತವನ್ನು ಮಾಹಿತಿಗಾಗಿ ಮಾತ ಎಂದು ಬಾವಿಸತಕದು

ಷೇರುದಾರರು ತಮ್ಮ ಇ-ಮೇಲ್ ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ನೋಂದಣಿ ಮಾಡಿಕೊಳ್ಳುವ ವಿಧಾನ:

ಎ) ಡಿಮ್ಯಾಟ್ ಷೇರುದಾರರ ತಾತ್ಕಾಲಿಕ ನೋಂದಣಿ: ಡಿಮ್ಯಾಟ್ ಮಾದರಿಯಲ್ಲಿ ಕಂಪನಿಯ ಇಕ್ಷಿಟಿ ಷೇರುಗಳನ್ನು ಹೊಂದಿರುವ ಕಂಪನಿ ಸದಸ್ಯರು ಮತ್ತು ತಮ್ಮ ಇ–ಮೇಲ್ ವಿಳಾಸಗಳನ್ನು ನೊಂದಣಿ ಮಾಡಿಸಿಕೊಂಡಿರದ ಸದಸ್ಯರು ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. ಇವರ www.linkintime.co.in ವೆಬ್ಸೈಟ್ನಲ್ಲಿರುವ ಇನ್ನೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಷಿಕ್ ಮಾಡಿ, ಇ–ಮೇಲ್ ರಜಿಸ್ಟೇಶನ್ ಹೆಡ್ಡಿಂಗ್ ನಲ್ಲಿರುವ https://linkintime.co.in/emailreg/email_register.html ಲಿಂಕ್ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ಮುಂದುವರೆದು, ತಾತ್ತಾಲಿಕವಾಗಿ ತಮ್ಮ ಇ–ಮೇಲ್ ವಿಳಾಸವನ್ನು ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಡಿಪಿಐಡಿ, ಕ್ಷೈಂಟ್ ಐಡಿ/ಪಾನ್, ಮೊಬೈಲ್ ನಂಬರ್ ಮತ್ತು ಇ–ಮೇಲ್ ಐಡಿ ವಿವರಗಳನ್ನು ನೀಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ ವಿಚಾರಣೆಯನ್ನು ಕೋರುತ್ತ ಆರ್ಟಿಎ ಇವರ rnt.helpdesk@linkintime.co.in ಇ–ಮೇಲ್ ವಿಳಾಸಕ್ಕೆ ಮೇಲ್ ರವಾನಿಸುವ ಮೂಲಕ ಸ್ಪಷ್ಟೀಕರಣ ಪಡೆದುಕೊಳ್ಳಬಹುದು. ಷೇರುದಾರರು ತಮ್ಮ ವಿವರಗಳನ್ನು ಸಲ್ಲಿಸಿದ ನಂತರ, ಅವರಿಗೆ ಒಂದು ಒಟಿಪಿ ಸಂದಾಯವಾಗುತ್ತದೆ ಮತ್ತು ಸದರಿ ಒಟಿಪಿಯನ್ನು ಲಿಂಕ್ ನಲ್ಲಿ ನಮೂದಿಸಿ ಪರಿಶೀಲನೆಯನ್ನು

ಐ) ಡಿಮ್ಯಾಟ್ ಷೇರುದಾರರ ಶಾಶ್ವತ ನೋಂದಣಿ: ಡಿಮ್ಯಾಟ್ ಮಾದರಿಯಲ್ಲಿ ಕಂಪನಿಯ ಷೇರುಗಳನ್ನು ಹೊಂದಿರುವ ಸದಸ್ಯರು, ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಇವರಿಂದ ನಿಗದಿಪಡಿಸಲಾಗಿರುವ ಪ್ರಕ್ರಿಯೆಗಳ ಪ್ರಕಾರ ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಇವರಲ್ಲಿ ತಮ್ಮ ಡಿಮ್ಯಾಟ್ ಷೇರುದಾರಿಕೆಯನ್ನು ಅಪ್ಡೇಟ್ ಮಾಡಿಕೊಳ್ಳಬೇಕೆಂದು ಕೋರಲಾಗಿದೆ.

ಸಿ) ಭೌತಿಕ ಷೇರುಗಳನ್ನು ಹೊಂದಿರುವ ಷೇರುದಾರರ ಇ–ಮೇಲ್ ಐಡಿ ನೋಂದಣಿ: ಕಂಪನಿಯ ಇಕ್ಷಿಟಿ ಷೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿರುವ ಕಂಪನಿಯ ಸದಸ್ಯರು ಮತ್ತು ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಣಿ ಮಾಡಿಕೊಳ್ಳದಿರುವ ಸದಸ್ಯರು, ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. ಇವರ www.linkintime.co.inವೆಬ್ಸೈಟ್ ನಲ್ಲಿರುವ ಇನ್ವೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ, ಇ–ಮೇಲ್/ಬ್ಯಾಂಕ್ ರಜಿಸ್ಟೇಶನ್ ಹೆಡ್ಡಿಂಗ್ ನಲ್ಲಿರುವ https://linkintime.co.in/emailreg/email_register.html ಲಿಂಕ್ ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಫೊಲಿಯೊ ನಂಬರ್, ಸರ್ಟಿಫಿಕೇಟ್ ನಂಬರ್, ಪಾನ್, ಮೊಬೈಲ್ ನಂಬರ್ ಮತ್ತು ಇ–ಮೇಲ್ ಐಡಿ ವಿವರಗಳನ್ನು ನೀಡಬೇಕು. ಹಾಗೂ ತಮ್ಮ ಷೇರು ಪ್ರಮಾಣ ಪತ್ರದ ಭಾವಪ್ರತಿಯನ್ನು ಪಿಡಿಎಫ್ ಅಥವಾ ಜೆಪಿಇಜಿ ಫಾರ್ಮಾಟ್ನಲ್ಲಿ (ಗರಿಷ್ಟ 1ಎಂಬಿ) ಅಪ್ಲೇಡ್ ಮಾಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ ವಿಚಾರಣೆಯನ್ನು ಕೋರಿ ಆರ್ಟಿಎ ಇವರ rnt.helpdesk@linkintime.co.in ವಿಳಾಸಕ್ಕೆ ಮೇಲ್ ರವಾನಿಸುವ ಮೂಲಕ ಸ್ಪಷ್ಟೀಕರಣ ಪಡೆದುಕೊಳ್ಳಬಹುದು.

ಡಿ) ಭೌತಿಕ ಷೇರುಗಳನ್ನು ಹೊಂದಿರುವ ಷೇರುದಾರರ ಬ್ಯಾಂಕ್ ವಿವರಗಳ ನೋಂದಣಿ: ಭೌತಿಕ ರೂಪದಲ್ಲಿ ಕಂಪನಿಯ ಇಕ್ಷಿಟಿ ಷೇರುಗಳನ್ನು ಹೊಂದಿರುವ ಕಂಪನಿಯ ಸದಸ್ಯರು ಮತ್ತು ತಮ್ಮ ಬ್ಯಾಂಕ್ ವಿವರಗಳನ್ನು ನೋಂದಣಿ ಮಾಡಿಕೊಳ್ಳದಿರುವ ಸದಸ್ಯರು, ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈ. ಲಿ. ಇವರ www.linkintime.co.in ವೆಬ್ಸೈಟ್ನಲ್ಲಿರುವ ಇನ್ವೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ, ಇ–ಮೇಲ್/ಬ್ಯಾಂಕ್ ರಜಿಸ್ಟೇಶನ್ ಹೆಡ್ಡಿಂಗ್ ನಲ್ಲಿರುವ https://linkintime.co.in/emailreg/email_register.html ಲಿಂಕ್ ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಫೊಲಿಯೊ ನಂಬರ್, ಸರ್ಟಿಫಿಕೇಟ್ ನಂಬರ್, ಫಾನ್, ಇ–ಮೇಲ್ ಐಡಿ ಜೊತೆಗೆ ಬ್ಯಾಂಕ್ ಹೆಸರು ಮತ್ತು ಬ್ರ್ಯಾಂಚ್ ಹೆಸರು ಹೊಂದಿರುವ ಷೇರುದಾರರ ಮೊದಲ ಹೆಸರು ಮುದ್ರಣಗೊಂಡಿರುವ ಒಂದು ಚೆಕ್ ಲೀಫ್ನ್ ಪ್ರತಿ, ಖಾತೆಯ ಮಾದರಿ, ಬ್ಯಾಂಕ್ ಅಕೌಂಟ್ ನಂಬರ್, ಎಂಐಸಿಆರ್ ಹಾಗೂ ಐಎಫ್ಎಸ್ಸ್ ಕೋಡ್ ವಿವರಗಳನ್ನು ಜೆಪಿಇಜಿ ಫಾರ್ಮಾಟ್ನಲ್ಲಿ ಮೊಬೈಲ್ ನಂಬರ್ ಮತ್ತು ಇ–ಮೇಲ್ ಐಡಿ ವಿವರಗಳನ್ನು ನೀಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ ವಿಚಾರಣೆಯನ್ನು ಕೋರಿ ಆರ್ಟಿಎ ಇವರ rnt.helpdesk@linkintime.co.in ವಿಳಾಸಕ್ಕೆ ಮೇಲ್ ರವಾನಿಸುವ ಮೂಲಕ ಸ್ಪಷ್ಟೀಕರಣ ಪಡೆದುಕೊಳ್ಳಬಹುದು. ಷೇರುದಾರರು ತಮ್ಮ ವಿವರಗಳನ್ನು ಸಲ್ಲಿಸಿದ ನಂತರ, ಅವರಿಗೆ ಒಂದು ಒಟಿಪಿ ಸಂದಾಯವಾಗುತ್ತದೆ ಮತ್ತು ಸದರಿ ಒಟಿಪಿಯನ್ನು ಲಿಂಕ್ ನಲ್ಲಿ ನಮೂದಿಸಿ ಪರಿಶೀಲನೆಯನ್ನು ಪೂರ್ತಿಗೊಳಿಸಬೇಕು.

ಒಂದು ವೇಳೆ, ರಿಮೋಟ್ ಇ–ವೋಟಿಂಗ್ ಗೆ ಸಂಬಂಧಿಸಿದಂತೆ ಸದಸ್ಯರಿಗೆ ಯಾವುದೇ ರೀತಿಯ ವಿಚಾರಣೆಗಳು/ದೂರು ದುಮ್ಮಾನಗಳಿದ್ದಲ್ಲಿ ವೆಬ್ಸೈಟ್ನಲ್ಲಿ ಲಭ್ಯವಿರುವ ಫ್ರಿಕ್ಟೆಂಟ್ಲ ಆಸ್ಕಡ್ ಕ್ವೆಶ್ಚನ್ಸ್ ಮತ್ತು ಇನ್ಸ್ಪಾ ವೋಟ್ ಇ–ವೋಟಿಂಗ್ ಮ್ಯಾನುಯಲ್ ಪರಿಶೀಲಿಸಬಹುದು ಅಥವಾ enotices@linkintime.co.in ವಿಳಾಸಕ್ಕೆ ಮನವಿ ಸಲ್ಲಿಸುವ ಮೂಲಕ ಅಥವಾ ಲಿಂಕ್ ಇನ್ ಟೈಂ ನೀಡಿರುವ ಸಹಾಯವಾಣಿ 022-49186000/ 49186270 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಬುಕ್ ಕ್ಲೋಸರ್ ಮತ್ತು ಡಿವಿಡೆಂಡ್:

ಶುಕ್ರವಾರ, ಜುಲೈ 30, 2021 ರಂದು ಕಂಪನಿಯ ಸದಸ್ಯರ ನೊಂದಣಿ ಮಸ್ತಕ ಮತ್ತು ಷೇರು ವರ್ಗಾವಣೆ ಮಸ್ತಕಗಳನ್ನು ಮುಚ್ಚಲಾಗುತ್ತದೆ. ರೂ 10/– ಮೌಲ್ಯದ ಪ್ರತಿ ಇಕ್ಷಿಟಿ ಷೇರ್ಗೆ ರೂ. 3.50/– ಅಂತಿಮ ಡಿವಿಡೆಂಡ್ನ್ನು ನಿರ್ದೇಶಕರ ಮಂಡಳಿಯು ಶಿಫಾರಸ್ಸು ಮಾಡಿರುತ್ತದೆ, ಒಂದು ವೇಳೆ ವಾರ್ಷಿಕ ಮಹಾಸಭೆಯಲ್ಲಿ ಕಂಪನಿಯ ಸದಸ್ಯರು ಇದನ್ನು ಅನುಮೋದಿಸಿದಲ್ಲಿ, ಸದರಿ ಮೊತ್ತವನ್ನು ಎಜಿಎಂ ದಿನಾಂಕದಿಂದ 5 ದಿನಗಳೊಳಗೆ ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಕಂಪನಿಗಳ ಕಾಯ್ದೆ, 2013 ರ ನಿಯಮಗಳನ್ವಯ ಹಾಗೂ ದಿನಾಂಕ 5 ನೇ ಮೇ, 2020ರ ಎಂಸಿಎ ಸಾಮಾನ್ಯ ಸುತ್ತೋಲೆ ಸಂ.20/2020ರ ಅನ್ವಯ ಸದರಿ ಮೊತ್ತವನ್ನು ಷೇರುದಾರರಿಗೆ ಪಾವತಿಸಲಾಗುತ್ತದೆ. ಒಂದು ವೇಳೆ ಕಂಪನಿಯು ಡಿವಿಡೆಂಡ್ನ್ನು ಯಾವುದೇ ಸದಸ್ಯರ ಬ್ಯಾಂಕ್ ಖಾತೆಗೆ ಎಲೆಕ್ಟಾನಿಕ್ ಅಥವಾ ಇನ್ನಾವುದೇ ವಿಧಾನದಲ್ಲಿ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಸದಸ್ಯರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿರದಿದ್ದಲ್ಲಿ, ಅಂತಹ ಸದಸ್ಯರಿಗೆ ಅಂಚೆ ಸೇವೆಗಳ ಅಥವಾ ಕೊರಿಯರ್ ಸೇವೆಗಳ ಮೂಲಕ ತ್ವರಿತವಾಗಿ ಕಂಪನಿಯಿಂದ ಡಿವಿಡೆಂಡ್ ವಾರಂಟ್/ಚೆಕ್ ರವಾನಿಸಲಾಗುತ್ತದೆ.

ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುವ ಅವಕಾಶಕ್ಕಾಗಿ ನೊಂದಣಿಯ ಕುರಿತು:

ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ವಿಷದಪಡಿಸಲು ಇಚ್ಛಿಸುವ ಅಥವಾ ಪ್ರಶ್ನೆಗಳನ್ನು ಕೇಳಬಯಸುವ ಸದಸ್ಯರು, ಆಗಸ್ಟ್ 07, 2021 (ಬೆಳಿಗ್ಗೆ 9:00 ಗಂಟೆ) ಇಂದ ಆಗಸ್ಟ್ 10, 2021 (ಸಂಜೆ 5:00) ವರೆಗೆ ತಮ್ಮ ನೊಂದಾಯಿತ ಇ–ಮೇಲ್ ವಿಳಾಸದ ಮುಖಾಂತರ ತಮ್ಮ ಹೆಸರು, ಡಿಪಿಐಡಿ ಮತ್ತು ಕ್ಲೈಂಟ್ ಐಡಿ/ಫೊಲಿಯೊ ನಂಬರ್, ಪಾನ್, ಮೊಬೈಲ್ ನಂಬರ್ ನಮೂದಿಸಿ ತಮ್ಮನ್ನು ತಾವು ಸ್ಪೀಕರ್ ಎಂದು ನೊಂದಣಿ ಮಾಡಿಕೊಳ್ಳಲು investors@sobha.com ವಿಳಾಸಕ್ಕೆ ಒಂದು ಮನವಿಯನ್ನು ಸಲ್ಲಿಸಬೇಕು. ತಮ್ಮನ್ನು ತಾವು ಸ್ಪೀಕರ್ ಎಂದು ನೊಂದಣಿ ಮಾಡಿಕೊಂಡಿರುವ ಸದಸ್ಕರಿಗೆ ಮಾತ್ರ ಎಜಿಎಂ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು/ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗುತ್ತದೆ. ಕಂಪನಿಯ, ಮಹಾಸಭೆಯಲ್ಲಿ ಕಾಲಾವಕಾಶದ ಲಭ್ಯತೆಯ ಆಧಾರವನ್ನು ಗಮನದಲ್ಲಿಟ್ಟುಕೊಂಡು, ಸ್ಪೀಕರ್ಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.

ಹೂಡಿಕೆದಾರರ ವಿಚಾರಣೆ/ ದೂರು/ದುಮ್ಮಾನಗಳನ್ನು investors@sobha.com ವಿಳಾಸಕ್ಕೆ ಸಲ್ಲಿಸಬಹುದು.

ದಿನಾಂಕ: ಜುಲೈ 20, 2021 ಸ್ಥಳ: ಬೆಂಗಳೂರು

ಶೋಭ ಲಿಮಿಟೆಡ್ ಪರವಾಗಿ, ವಿಫ್ನೇಶ್ವರ ಜಿ. ಭಟ್ಟ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾಧಿಕಾರಿ